

# ಮನೋವ್ಯಾಪಾರ ಮತ್ತು ಮಾನಸಿಕ ಒತ್ತಡ

ಶ್ರೀತಾ. ಎಂ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ,  
ವಿದ್ಯಾಪಥ್ರಕ ಸಂಖ, ಪ್ರಫಂ ದಜ್ರೆ ಕಾಲೇಜು  
ಬಸವೇಶ್ವರನಗರ, ಬೆಂಗಳೂರು – 560 079

## ಸಾರಾಂಶ:

‘ತೇನ ವಿನಾ ತ್ಯಾಗಮಣಿ ನ ಚಲತಿ’ ಎನ್ನುವ ಸೂಕ್ತಿಯಂತೆ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳು ದೃವದ ಅಧೀನದಲ್ಲಿರುವಂತೆ ನಾವು ಅಂದರೆ ಮನುಷ್ಯ ಪ್ರಾಣಿಯಾದವನು ತನ್ನ ಮನದ/ಚಿತ್ತದ ದಾಸ್ಯದಲ್ಲಿರುತ್ತಾನೆ. ವಿವೇಕಾನಂದೋಕ್ತಿಯಂತೆ ‘ಸದ್ಗುರುವಾದ ದೇಹದಲ್ಲಿ ಸದ್ಗುರುವಾದ ಮನಸ್ಸು ನೆಲೆಗೊಳ್ಳುತ್ತದೆ’ ಎಂದಿದ್ದಾರೆ. ಅಲ್ಲಿಗೆ ದೈಹಿಕ ಆರೋಗ್ಯವೂ ಮಾನಸಿಕ ಸ್ಥಿತಿಯ ಉತ್ತಮತೆಗೆ ಕಾರಣವಾಗುತ್ತದೆ. ಆನಂದ, ಸಂತೋಷ, ಗುರಿ, ನೆಮ್ಮದಿ, ಶಾಂತಿ, ಸಂತೃಪ್ತಿ ಎಂಬ ಪದಗಳು ಅವಿನಾಭಾವ ಸಂಬಂಧ ಹೊಂದಿರುವುದು ಮನುಷ್ಯನ ಆತ್ಮದೊಂದಿಗೆ, ಅದಕ್ಕೆ ‘ಆತ್ಮಾನಂದ’ ಎಂದು ಹೇಳಬಹುದು. ಏಕೆಂದರೆ ಮನಸ್ಸು ನಿರ್ಮಲ, ನೆಮ್ಮದಿಯಿಂದಿದ್ದರೆ ಏಕಾಗ್ರತೆಯನ್ನು ಹೊಂದಿ ಧ್ಯಾನಾಸ್ತಕರಾಗಿ ಆತ್ಮವಾಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ ಇವೆಲ್ಲವೇಕೂ ಕೂಡ ಮನಸ್ಸಿನ ಹತೋಟಿ ಮುಖ್ಯ ವಾಹಿನಿಯಾಗಿರುತ್ತದೆ. ಅದಕ್ಕೆ ಹಿರಿಯರ ನುಡಿಯಿದೆಯಲ್ಲ ಗಾಳಿ, ಬೆಳಕು, ಶಬ್ದಕ್ಷಿಂತ ಅತೀ ವೇಗವಾಗಿ ಚಲಿಸುವುದೆಂದರೆ ಅದೇ ಮನಸ್ಸು. ಹಾಗೆಂದರೆ ಮನಸ್ಸಿನ ಈ ಎಲ್ಲಾ ಸ್ಥಿತಿಗಳಿಗೆ ತಿಳಿದ ಮೇಲೆ ನಮ್ಮ ದೈನಂದಿನ ಬದುಕಿನ ಕದವನ್ನು ತೆರೆಯುವುದು ಪ್ರಾರಂಭಿಸುವುದಕ್ಕೆ ಪ್ರೇರಕ ಶಕ್ತಿ ಎಂದರೆ ಮನಸ್ಸು ಮತ್ತು ಮನೋವ್ಯಾಪಾರ. ಮಾನಸಿಕವಾಗಿ ನಾವು ಸದ್ಗುರುವಾಗಿದ್ದರೆ ಎಂತಹ ಸಂದರ್ಭದಲ್ಲಿಯೂ ಅಧಿಕರಾಗುವುದಿಲ್ಲ.

ಅಲ್ಲವು ಹೇಳುವಂತೆ ಪಂಚೇಂದ್ರೀಯಗಳನ್ನು ಹತೋಟಿಯಲ್ಲಿಟ್ಟರೆ ಮನಸ್ಸಿನ ಹತೋಟಿಯ ಕೋಟಿಗೆ ಹೆಚ್ಚೆ ಇಟ್ಟಂತಾಗುತ್ತದೆ. ಆಗ ನಮ್ಮ ಅಂಬೋಣವು ಸಾಧನೀಕೃತವಾಗುತ್ತದೆ. ಆದರೆ ನಾವು ಎಲ್ಲಾ ಸಂದರ್ಭದಲ್ಲಿಯೂ ಈ ಮನಸ್ಸನ್ನು ಶಾಂತವಾಗಿಡದೇ ಒತ್ತಡದಲ್ಲಿಟ್ಟಾಗ ನಮ್ಮ ನಿರ್ಧಾರಗಳು ಬದಲಾವಣೆ ಹೊಂದುತ್ತವೆ. ಏಕೆಂದರೆ ಕದಡಿದ ನೀರಿನ ಕೊಳ ಮತ್ತು ಒತ್ತಡದ ಮನಸ್ಸಿಗಳಿಗೆ ಎರಡೂ ಒಂದೇ, ಆದರೆ ಸಮಯದ ಒಗರ ನೀಡಿ ಸಮಚಿತ್ತತೆಯಿಂದ ಕಾದರೆ ಎರಡಕೂ ಉಪಾಯವಿದೆ. ಅದಕ್ಕೇ ಬೇಂದ್ರೆ ಹೇಳುತ್ತಾರೆ “ಸಮಾಧಾನದಿಂದ ಕಾಯುವುದಾದರೆ ಸಕಲವೂ ದೊರೆಯುತ್ತದೆ” ಎಂದಿದ್ದಾರೆ. ಏಕೆಂದರೆ ಮಾನಸಿಕ ಒತ್ತಡ ಎಂಬುದಕ್ಕೆ ಸಮಾಧಾನದ ಮತ್ತು ನೆಮ್ಮದಿಯ ವಾತಾವರಣದ ಅವಶ್ಯಕತೆ ಇರುತ್ತದೆ.

**ಮುಖ್ಯ ಪದಗಳು :** ಒತ್ತಡ, ಮನೋವ್ಯಾಪಾರ, ಸಮಚಿತ್ತತೆ, ಅಪೋಷ್ಟಿಕತೆ, ಶೂನ್ಯ.

### ಪೀಠಿಕೆ:

ಈ ಮನೋವ್ಯಾಪಾರ ಎಂಬುದು ಕ್ಷೇತ್ರ-ಕ್ಷೇತ್ರಕ್ಕೂ ಬದಲಾಗುತ್ತಿರುವ ವಿಚಾರ ಅದಕ್ಕೇ ಅದನ್ನು ಹತ್ತೊಟಿಯಲ್ಲಿಡುವುದು ಮುಖ್ಯ ಅದಕ್ಕೇ ನಾವು ಅಂದುಕೊಳ್ಳುವುದು ಮತ್ತು ಆಗುವುದು ಅಥವಾ ಆಗದಿರುವುದು ಕಾರಣ.

ಸುಭಾಷಿತ ಹೇಳುತ್ತದೆ :-

“ರಾತ್ರಿಗ್ರಹಿಷ್ಯತಿ ಭವಿಷ್ಯತಿ ಸುಪ್ರಭಾತಂ  
ಭಾಸ್ಯಾನುದೇಷ್ಯತಿ ಹಸಿಷ್ಯತಿ ಪಂಕಜತ್ತೀ |  
ಇತ್ಥಂ ವಿಚಂತಯಿತಿ ಕೋಶಗತೇ ದ್ವೇಷೇ  
ಹಾ ಹಂತ ಹಂತ ನಲ್ಲಿನೀಂ ಗಜ ಉಜ್ಜ್ವಹಾರ||100  
—ಕುವಲಯಾನಂದ

ಅಂದರೆ.....

ರಾತ್ರಿ ಕಳೆಯುವುದು; ಸುಪ್ರಭಾತ ವಾಗುವುದು;  
ಸೂರ್ಯನು ಮಟ್ಟುವನು; ತಾವರೆ ಅರಳುವುದು!  
ಎಂಬುದಾಗಿ ತಾವರೆಯ ಮೊಗ್ಗನಲ್ಲಿ ಸಿಕ್ಕಿಕೊಂಡಿದ್ದ  
ದುಂಬಿ ಆಲೋಚಿಸುತ್ತಿರಲು, ಅಯ್ಯೋ, ಅಯ್ಯೋ! ಆನೆ  
ತಾವರೆ ಗಿಡವನ್ನು ಕಿತ್ತನೆಯಿತು.

ಅಂತೆಯೇ ಯಾರೋ ಒಬ್ಬರು ನಮಗೆ ಒಳ್ಳೆಯ  
ಚಿತ್ರ ಬಿಡಿಸಿ ಕೆಳುಹಿಸಿ ಎಂದು ಹೇಳುತ್ತಾರೆ. ನಾವು  
ಸಂತೋಷದಿಂದ ಚಿತ್ರ ಬಿಡಿಸಲು ಶುರು ಮಾಡುತ್ತೇವೆ.  
ಆದರೆ ಪೆನ್ನೋ, ಪೇಪರ್ ಹಿಡಿದ ಮರುಕ್ಷಣವೇ ಚಿತ್ರ  
ಬಿಡಿಸಲು ಹೇಳಿದ ವ್ಯಕ್ತಿ ಕರೆ ಮಾಡಿ ‘ನಿಮ್ಮ ಚಿತ್ರದಲ್ಲಿ  
ಆ ಬಣ್ಣ ಇರಬಾರದು, ಚಿತ್ರ ಹಾಗೆ ಇರಬಾರದು, ಹೀಗೆ  
ಇರಬಾರದು’ ಎಂಬ ನಿರ್ಬಂಧಗಳನ್ನು ಹೇರುತ್ತಾರೆ. ಆಗ  
ಅವರು ನಮ್ಮ ಕಲ್ಪನೆಗೆ ಒತ್ತಡ ಹೇರಿದಂತೆ. ಹೇಗೆ ಆ  
ದುಂಬಿಗೆ ನಿರಾಸಯಾಯಿತೋ ಹಾಗೆ, ಅದು ನಮಗೆ  
ಅತ್ಯಂತ ನೋವೆ ನೀಡುವ ಸಂಗತಿ ಕೂಡ, ಆ ನೋವೇ  
ಒತ್ತಡವಾಗಿ ಕಾಡುತ್ತದೆ.

‘ಒತ್ತಡ— Stress’ ಎಂಬ ಆಂಗ್ಲ ಪದವನ್ನು  
ನಾವು ಕೇಳಿದ್ದೇವೆ. ಅದನ್ನು ‘ಮಾನಸಿಕ ಒತ್ತಡ—  
**Mental Stress**’ ಎನ್ನುತ್ತೇವೆ. ಇಂದಿನ ದಿನಗಳಲ್ಲಿ  
ಶಾಲಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲಾ  
ವಯೋಮಾನದವರಲ್ಲಿ, ವರ್ಗದಲ್ಲಿ  
ಕಾಣಬಹುದಾಗಿದೆ. ಇದರಿಂದ ಅಶಾಂತಿ ಹೆಚ್ಚುವುದಲ್ಲದೆ  
ಹಲವು ರೋಗಗಳಿಗೂ ಈ ಮಾನಸಿಕ ಒತ್ತಡ

ಕಾರಣವಾಗಿದೆ. “ಮನ ಏವ ಮನುಷ್ಯಾಣಾಂ ಕಾರಣಂ  
ಬಂಧ—ಮೋಕ್ಷಯೋ!” ಅಥಾರ್ವಾ, ಮಾನವನಿಗೆ  
ಸಂಸಾರ ಬಂಧನಕ್ಕೂ ಮತ್ತು ಅದರ ಬಿಡುಗಡೆಗೂ  
ಮನಸ್ಸು ಮುಖ್ಯ ಸಾಧನವಾಗಿದೆ.

### ಉದ್ದೇಶಗಳು :

1. ಮಾನಸಿಕ ಒತ್ತಡಕ್ಕೆ ಕಾರಣಗಳು.
2. ಮಾನಸಿಕ ಒತ್ತಡ ದಿಂದ ಆಗುವ  
ಪರಿಣಾಮಗಳು.
3. ಪರಿಹಾರಗಳು.

### ವಿಷಯ ವಿವರಣೆ

#### **1. ಮಾನಸಿಕ ಒತ್ತಡಕ್ಕೆ ಕಾರಣಗಳು :**

- ತನ್ನಿಂದ ನಿಭಾಯಿಸಲಾಗದ ಸನ್ನಿಹಿತಗಳನ್ನು  
ಎದುರಿಸಬೇಕಾದ ಸಂದರ್ಭ ಬಂದಾಗ  
ಸಹಿಸಲಾಗದ ಕಷ್ಟ ನಷ್ಟಗಳು
- ರೋಗ— ರುಜಿನಗಳು
- ನೋವೆ— ನಿರಾಸ ಕಾಡಿದಾಗ
- ತನ್ನಿಂದ ಹೊರಲಾಗದ ಜವಾಬ್ದಾರಿಗಳನ್ನು  
ಹೇರಿದಾಗ
- ಗುರಿ ತಲುಪುವಲ್ಲಿ ತಡವಾದಾಗ
- ಅನಿಶ್ಚಿತ ಅಥವಾ ಗೊಂದಲದ ಮನಃಸ್ಥಿತಿ  
ಉಂಟಾದಾಗ
- ಈ ಕೆಲಸ ಮಾಡಲೇಬೇಕು, ಬೇಗನೇ ಗುರಿ  
ಮುಟ್ಟಬೇಕು ಎಂಬ ಗೀಳು
- ಅತಿಯಾಸೆ
- ಅಧಿಕಾರ ನಷ್ಟವಾದಾಗ
- ಪ್ರತಿಭೆಯಿದ್ದರೂ ಅನ್ಯಾಯವಾದಾಗ
- ಪಕ್ಷಪಾತವಾದಾಗ
- ಎಲ್ಲ ವಿಷಯ ತಿಳಿದಿದ್ದರೂ, ಏನೂ  
ಮಾಡದಂತಾದಾಗ
- ತನ್ನವರಿಂದ ತಿರಸ್ಕಾರ, ಅವಮಾನ, ಅಪನಂಬಿಕೆ  
ವೈಕ್ಯವಾದಾಗ ವೈಯಕ್ತಿಕವಾಗಿ ಆತ್ಮವಿಶ್ವಾಸದ  
ಕೊರತೆ
- ಶಾರೀರಿಕ ಮತ್ತು ಮಾನಸಿಕ ದುರುಪಿತ,  
ಕೇರಿಂ, ಸಾಫನಮಾನದ ಗೀಳು

- ಆರ್ಥಿಕ ಪರಿಸ್ಥಿತಿಗಳು, ನಿರುದ್ಯೋಗ, ಬಡತನ, ಶೋಷಣೆ, ದೂಷಣೆ, ಅವಸರ, ಅಭದ್ರತೆ, ಅಸಮಾನತೆ, ವಿಪರೀತ ಸ್ವಧೇ ಪ್ರತಿಭೆಗೆ ತಕ್ಷ ಪುರಸ್ಕಾರ ಇಲ್ಲದಿರುವಿಕೆ
- ತೀರಿಸಲಾಗದ ಸಾಲಗಳು
- ಸಕಾಲಕ್ಕೆ ಬರಬೇಕಾದ ಬಡ್ಟಿ ಬಾರದಿರುವುದು

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತವೇ. ಆದರೆ ಈ ಎಲ್ಲಾ ಕಾರಣದಿಂದಲೇ ವ್ಯಕ್ತಿಯು ಮಾನಸಿಕ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಒಳಗಾಗುತ್ತಾನೆ. ಆದರೆ ಇದರ ಪರಿಣಾಮಗಳು ಅತಿ ಅಪಾಯಕಾರಿಯಾಗಿವೆ.

## 2. ಮಾನಸಿಕ ಒತ್ತಡದಿಂದ ಆಗುವ ಪರಿಣಾಮಗಳು:-

ಮಾನಸಿಕ ಒತ್ತಡದಿಂದಾಗುವ ಪರಿಣಾಮಗಳು, ಒತ್ತಡವನ್ನು ತಂದೊಡ್ಡಿದ ಪರಿಸ್ಥಿತಿ ಮತ್ತು ತೀವ್ರತೆಗಳಿಗಣವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತವೆ. ಸಾಮಾನ್ಯವಾಗಿ ಒತ್ತಡ ಹಚ್ಚಾಡಾಗ ನಮ್ಮ ಮೆದುಳಿನ ಆದೇಶದ ಮೇರೆಗೆ ಆಡ್ಡಿನಲ್ಲಾಗ್ನಂತಹ ಸುರಿಸಲ್ಪಡುವ ಆಡ್ಡಿನಲ್ಲಾಗಳಿಗೆ ಮುಂತಾದ ರಸವಿಶೇಷಗಳ ಪ್ರಮಾಣ ರಕ್ತದಲ್ಲಿ ಹಚ್ಚಾಗಿ ಅನೇಕ ರೀತಿಯಿಂದ ಪರಿಣಾಮ ಬೀರುತ್ತದೆ.

- ವ್ಯಕ್ತಿಯಲ್ಲಿ ಮಾನಸಿಕ ದಣಿವು ಹೆಚ್ಚತದೆ
- ಕಲಿಯುವ ಶಕ್ತಿ ಕುಂಡಿತಗೊಳ್ಳತದೆ
- ದುಃಖ, ಭಯ, ಬೇಸರ, ಸಿಟ್ಟು, ಸಿಡುಕು, ಉದ್ದೇಗ, ಕೋಪ, ತಳಮಳ, ಆತಂಕ ಮುಂತಾದ ಅಹಿತಕರ ಭಾವನೆಗಳು ವ್ಯಕ್ತಿಯ ಮನಸ್ಸನ್ನು ಅವಲಂಬಿಸಬಹುದು
- ವ್ಯಕ್ತಿ ಅಪೋಷ್ಟಿಕರೆಗೆ ಒಳಗಾಗಬಹುದು
- ತೂಕದಲ್ಲಿ ಏರಳಿತಗಳು
- ನಿದ್ರಾಭಂಗ, ನಿದ್ರಾಚಕ್ರದಲ್ಲಿ ವ್ಯತ್ಯಾಸ
- ಮಹಿಳೆಯರಲ್ಲಿ ಯಿತು ಚಕ್ರವು ಬದಲಾಗುವುದು
- ಲ್ಯೋಂಗಿಕ ಆಸಕ್ತಿ ಇಳಿ ಮುಖವಾಗುತ್ತದೆ
- ತಲೆನೋವು, ಬೆನ್ನು, ಸೊಂಟ, ಕೈಕಾಲು, ಕೀಲು ನೋವುಗಳನ್ನು ತಂದೊಡ್ಡತದೆ
- ದಣಿವು, ಚಮ್ರದ ಕಾಯಿಲೆ ಸರ್ವೇ ಸಾಮಾನ್ಯ
- ವಾಸ್ತವಿಕತೆ ಅರಿಯಲು ವಿಫಲವಾಗುವುದು

- ರೋಗ ನಿರೋಧಕ ಶಕ್ತಿ ಕುಂದುವಿಕೆ
- ಕಲ್ಪನಾಲೋಕ ವಿಹರಿಗಳಾಗಿರುತ್ತಾರೆ
- ಯಾರದೋ ಮೇಲಿನ ಕೋಪವನ್ನು ಇನ್ನಾರೆ ಮೇಲೋ ತೋರಿಸುವುದು
- ಮಧ್ಯಪಾನ, ನಿದ್ರೆ ಮಾತ್ರ ಅಥವಾ ಮಾದಕ ವಸ್ತುಗಳಿಗೆ ಬಲಿಯಾಗುವುದು

ಒಟ್ಟಿನಲ್ಲಿ ಮಾನಸಿಕ ಒತ್ತಡದಿಂದ ವ್ಯಕ್ತಿ ತನಗೂ ತನ್ನ ಸುತ್ತಮುತ್ತಲಿನವರಿಗೂ ಅಹಿತಕರವಾದ ಪರಿಸ್ಥಿತಿ ತಂದೊಡ್ಡತಾರೆ. ವ್ಯಕ್ತಿ ತಾನು ಎಂದು ಪರಿಪೂರ್ಣವಾಗಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡತ್ತದೋ ಆಗ ಒತ್ತಡ ಹುಟ್ಟಿಕೊಳ್ಳುತ್ತದೆ.

### ಪರಿಹಾರಗಳು:

- ವ್ಯಕ್ತಿಯು ಮೊದಲು ವಾಸ್ತವಿಕ ಪ್ರಪಂಚದ ಬಗ್ಗೆ ಪ್ರಜ್ಞಿಯನ್ನು ಬೆಳೆಸಿಕೊಳ್ಳಬೇಕು.
- ತನ್ನ ಬಗ್ಗೆ ಆತಾವಲೋಕನ ಮಾಡಿಕೊಂಡು ತನ್ನ ಇತಿಮಿತಿ ಶಕ್ತಿ ಸಾಮಾಧ್ಯ ಕುಂದು ಕೊರತೆಗಳನ್ನು ತಿಳಿದು ಬದುಕಲು ಕಲಿಯಬೇಕು.
- ಯಾವಾಗಲೂ ನಕರಾತ್ಮಕ ವಿಚಾರ ತೆಗೆದು ಹಾಕಿ ನಕರಾತ್ಮಕ ಧೋರಣೆ ತಳೆಯಬೇಕು
- ತಾನು ತನ್ನದು ಎಂದು ತನ್ನ ಭೂಮಾಲೋಕದಿಂದ ಹೊರಬರಬೇಕು.
- ಎಂತಹ ಸವಾಲು ಸಮಸ್ಯೆಗಳು ಬಂದರೂ ನಗುತ್ತಾ ಸ್ವೀಕರಿಸಿ ಎದುರಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು.
- ತನ್ನ ಇತಿಮಿತಿಗಳೊಂದಿಗೆ ಆಸೆ ಆಕಾಂಕ್ಷೆಗಳನ್ನು ಹತೋಟಿಯಲ್ಲಿಟ್ಟು ನಿರೀಕ್ಷೆ ಕಡಿಮೆ ಮಾಡಿ ಸರಳ ಜೀವನ ಸಾಗಿಸುವುದನ್ನು ಕಲಿಯಬೇಕು.
- Simple Living, High Thinking** ಎಂಬುದನ್ನು ರೂಢಿಗತ ಮಾಡಿಕೊಳ್ಳಬೇಕು. ‘ಬಂದದ್ದಲ್ಲ ಬರಲಿ ಗೋಪಿಂದನ ದಯೆ ಇರಲಿ’ ಎಲ್ಲಾ ಭಗವಂತನ ಇಚ್ಛೆ ಸಮಾಧಾನದಿಂದ ಇದ್ದ, ‘ಪ್ರಯತ್ನ ನನ್ನದು, ಘಲ ಭಗವಂತನದು’ ಎಂಬ ಧೋರಣೆ ಇರಬೇಕು.

- ಜೀವನದಲ್ಲಿ ಕೆಲಸ ಕಾರ್ಯಗಳನ್ನು ಒಪ್ಪಬಾಗಿರಿಸಲು ಕಲಿಯಬೇಕು. ತನ್ನ ಬಂಧುಗಳೊಂದಿಗೆ ಕಷ್ಟಕಾರ್ಪಣ್ಯಗಳನ್ನು ಹಂಚಿಕೊಂಡರೆ ಒತ್ತಡ ಕಡಿಮೆಯಾಗುತ್ತದೆ.
- ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಂಡು ಚಟುವಟಿಕೆಗಳನ್ನು ಮಾಡುತ್ತಾ, ಯೋಗಾಭ್ಯಾಸ ರೂಢಿಸಿಕೊಂಡು, ಶಿಸ್ತಿನ ಜೀವನದ ನಡೆಸಿದರೆ ಒಳಿತು. ಜೊತೆಗೆ ಮಿತಾಹಾರಿಯಾಗಿ ಸ್ವಚ್ಚತೆ, ಧ್ಯಾನ, ಯೋಗ, ಮೌನ, ಪ್ರಾಣಾಯಾಮ, ಆಚಾರ-ವಿಚಾರ ಈ ಎಲ್ಲಾ ಮಾರ್ಗಗಳನ್ನು ಪರಿಹಾರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಬಹುದು.

### ಉಪ ಸಂಹಾರ:-

ಆಂಗ್ನಭಾಷೆಯಲ್ಲಿ ಒಂದು ಮಾತಿದೆ ‘what you eat does not kill you, what eats you kills you’ ಅಂದರೆ ನೀವೇನು ತಿನ್ನತ್ತೀರೋ ಅದು ನಿಮ್ಮನ್ನು ಕೊಲ್ಲುವುದಿಲ್ಲ. ಆದರೆ ನಿಮ್ಮನ್ನು ಏನು ತಿನ್ನತ್ತದೆಯೋ ಅದೇ ನಿಮ್ಮನ್ನು ಕೊಲ್ಲುತ್ತದೆ. ಜಿಂತಹಾಗೂ ಜಿತೆಗೂ ಒಂದು ಶಾಸ್ಯ ಮಾತ್ರ ವ್ಯತ್ಯಾಸ ‘ಚಿತೆಯು’ ಮರಣಹೊಂದಿರುವವರನ್ನು ಸುಟ್ಟರೆ, ‘ಚಿಂತೆಯು’ ಜೀವಂತವಾಗಿರುವವರನ್ನು ಸುದುತ್ತದೆ. ಅದಕ್ಕೆ ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ:

ತ್ಯಾಜ್ಯಂ ಧೈರ್ಯಂ ವಿಧುರೇಷಿ ಕಾಲೇ

ಧೈರ್ಯತ್ವದಾಚಿದ್ವತಿಮಾಪ್ಯಾಯಾಶಃ!

ಯಥಾ ಸಮುದ್ರೇಷಿ ಚ ಪ್ರೋತಭಂಗೇ

ಸಾಂಯಾತ್ರಿಕೋ ವಾಚಿಭತಿ ತತ್ವಾಪೋವ॥

117

(ಪಂಚತಂತ್ರ)

ಸಮುದ್ರದಲ್ಲಿ ಹಡುಗು ಮುರಿದರೂ ನಾವಿಕನು ಸಾಗರವನ್ನು ಹೇಗೆ ದಾಟಲು ಬಯಸುತ್ತಾನೋ ಹಾಗೇ ಕಷ್ಟಕಾಲದಲ್ಲಿ (ಮಾನಸಿಕ ಒತ್ತಡ ಹೊಂದಿರುವವನು) ಧೈರ್ಯವನ್ನು ಎಂದೂ ಬಿಡಬಾರದು. ಧೈರ್ಯದಿಂದ ಎಂದಾದರೂ ಅವನು ಒಳ್ಳಿಯ ಗತಿಯನ್ನು ಹೊಂದಿಯಾನು.

ಈ ರೀತಿ ಮಾನಸಿಕ ಒತ್ತಡ ಶಿನ್ನತೆಯಿಂದ ಬಳಲುವಿಕೆ ಎನ್ನುವುದು ಅದರ ಕಾರಣ ಪರಿಣಾಮ ಮತ್ತು ಪರಿಹಾರದೊಂದಿಗೆ ತಿಳಿಯಬಹುದಾಗಿದೆ.

ಇಷ್ಟಪ್ರಮೇಣ ಇಷ್ಟಪಡದೆಯೋ ನಾವು ನಮ್ಮ ಮನಸ್ಸಿಗೆ ಗುಲಾಮರಾಗಿದ್ದೇವೆ. ಹಳೆಯ ನೀರು ಹೋಗಿ ಹೊಸ ನೀರು ಬರುವಂತೆ, ಹಳೆ ಎಲೆಗಳು ಉದುರಿ ಹೊಸ ಚಿಗುರು ಬರುವಂತೆ, ಹಿಂದಿನಿಂದ ಬಂದ ಮಾನಸಿಕ ಒತ್ತಡವನ್ನು ಹೆಚ್ಚಿಸುವ ಹವ್ಯಾಸಗಳನ್ನು ಅವು ಅಪ್ರಯೋಜಕ ಎನಿಸಿದರೆ, ಅದನ್ನು ಬಿಟ್ಟು ಹೊಸತನಕ್ಕೆ ಹೊಂದಿಕೊಳ್ಳಬೇಕು. ಚಲಿಸುವ ಮನಸನ್ನು ಸ್ಥಿರಗೊಳಿಸಬೇಕು. ಇದನ್ನು ಬಿಡದೇ ಪ್ರಯತ್ನಿಸಬೇಕು. ಆತಂಕ ಇರಬಾರದು. ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ, ಪ್ರಶಂಸ-ನಿಂದ ಇವುಗಳು ಯಾವುದರಿಂದಲೂ ವಿಚಿಲಿತರಾಗಬಾರದು.

### ಉಲ್ಲೇಖಗಳು:-

1. ಸುಭಾಷಿತ ಮಂಜರಿ, ಸಂಪಾದಿತ,

ಕನ್ನಡ ಸಾಹಿತ್ಯ ಪರಿಷತ್ತು

2. ಯೋಗಕ್ಕೇಮಂ ವಹಾಮ್ಯಹಂ,

ಮತ್ತುರು ಕೃಷ್ಣಮೂರ್ತಿ

ಪುಸ್ತಕ ಶಕ್ತಿ

3. Websites :

Web link : <https://www.prajavani.net>

Visited on : 18<sup>th</sup> May 2020

Web link : <https://m.dailyhunt.inr>

Visited on : 27<sup>th</sup> May 2020

4. ದಿನ ಪತ್ರಿಕೆಗಳು